



ಮಂಡಳಿ ಮತ್ತು ಜೀವವೈವಿಧ್ಯ ನಿರ್ವಹಣಾ ಸಮಿತಿ ಹಾಗೂ ನಲ್ಲೂರು ಗ್ರಾಮ ಪಂಚಾಯತಿಗೆ ವಹಿಸಿದೆ.

ಸಂರಕ್ಷಣೆಯ ಕೊರತೆ

1987ರಲ್ಲಿ ನಲ್ಲೂರಿಗೆ ಭೇಟಿ ನೀಡಿ ಈ ಪಾರಂಪರಿಕ ವೃಕ್ಷಗಳನ್ನು ಬೆಳಕಿಗೆ ತಂದಿದ್ದ ಹಿತ್ತಲಮನಿ ಮತ್ತು ಸಂತೆ ನಾರಾಯಣಸ್ವಾಮಿ ನೇತೃತ್ವದ ತಂಡ ಪುನಃ 2019ರಲ್ಲಿ ಕೃಷಿ ಅರಣ್ಯ ತಂತ್ರಜ್ಞರ ಸಂಸ್ಥೆ (ಐ.ಎ.ಎಫ್.ಟಿ)ಯ ಎನ್. ಸಂಪಂಗಿ ಮತ್ತು ಎ.ಎಸ್. ಸದಾಶಿವಯ್ಯ ಮತ್ತು ತಂಡದ ಸಹಭಾಗಿತ್ವದಲ್ಲಿ ಭೇಟಿ ನೀಡಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು. 200 ಕೋಟಿ ರೂಪಾಯಿಗಳಿಗೂ ಮಿಗಿಲಾದ ರಿಯಲ್ ಎಸ್ಟೇಟ್ ಮೌಲ್ಯವನ್ನು ಹೊಂದಿರುವ ಈ ಪ್ರದೇಶಕ್ಕೆ ಸಂರಕ್ಷಣಾ ಕ್ರಮಗಳು ಏನೇನೂ ಸಾಲದು ಎಂದು ಈ ತಂಡದ ವರದಿ ಹೇಳುತ್ತದೆ. ಈ ಮೌಲ್ಯ ಕೇವಲ ಜಾಗದ್ದಾದರೆ, ಇಲ್ಲಿರುವ ಜೀವವೈವಿಧ್ಯ ಮತ್ತು

ಪ್ರಾಚೀನ ಪರಂಪರೆಯ ಮೌಲ್ಯ ಬೆಲೆಕಟ್ಟಲಾಗದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪಾರಂಪರಿಕ ತಾಣದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಈ ತಂಡವು ಈಗ ಕ್ರಿಯಾ ಯೋಜನೆಯನ್ನು ರೂಪಿಸಿದೆ. ಈ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಮತ್ತು ಕೈತಟ್ಟಿ ಹೋಗುವ ಮುನ್ನವೇ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ತಂಡ ತಿಳಿಸಿದೆ. ನಲ್ಲೂರು ಜೀವ ವೈವಿಧ್ಯ ಪಾರಂಪರಿಕ ತಾಣ ಹುಣಸೆ ತೋಪನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ತಜ್ಞರ ಸಮಿತಿ ಕೆಳಗಿನಂತೆ ಸೂಚಿಸಿದೆ:

- 54 ಎಕರೆ ವಿಸ್ತೀರ್ಣದ ಈ ತೋಪಿನ ಸುತ್ತ ತಡೆಗೋಡೆಯನ್ನು ನಿರ್ಮಿಸಬೇಕು.
- ಮರಗಳ ಆರೋಗ್ಯ ಕಾಪಾಡಬೇಕು ಮತ್ತು ಸ್ಥಳದ ನೈರ್ಮಲ್ಯತೆಯನ್ನು ಸಹ ಮಾಡಬೇಕು. ಮರಗಳನ್ನು ಕಾಪಾಡುವುದು ಈಗಿನ ತುರ್ತಾಗಿತ್ತು, ತಜ್ಞರ ನೇತೃತ್ವದಲ್ಲಿ ಮರದ ಸತ್ತ

ಭಾಗಗಳನ್ನು ತೆಗೆದುಹಾಕಿ, ಆ ಪ್ರದೇಶವನ್ನು ಸೋಂಕುರಹಿತಗೊಳಿಸಬೇಕು ಮತ್ತು ಮರದ ಟೊಳ್ಳನ್ನು ರಕ್ಷಣಾತ್ಮಕ ವಸ್ತುಗಳಿಂದ ತುಂಬಿಸಬೇಕು.

- ಉರುವಲಿಗಾಗಿ ಮರ ಕತ್ತರಿಸುವವರಿಂದ ಈ ಸ್ಥಳವನ್ನು ಕಾಪಾಡಬೇಕು.
- ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ, ಯುವಕರು, ಪರಿಸರವಾದಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ, ಅವರಿಗೆ ಈ ಪಾರಂಪರಿಕ ತಾಣದ ರಕ್ಷಣೆಯ ಜವಾಬ್ದಾರಿಯನ್ನು ನೀಡಬೇಕು.
- ತೋಪಿನಲ್ಲಿರುವ ಚನ್ನಕೇಶವ ದೇವಾಲಯವನ್ನು ಮುಜರಾಯಿ ಮತ್ತು ಪುರಾತತ್ವ ಇಲಾಖೆಯ ಜೊತೆಗೂಡಿ ಅಭಿವೃದ್ಧಿಪಡಿಸಬೇಕು
- ಸ್ಥಳೀಯ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈ ಪಾರಂಪರಿಕ ತಾಣದ ಪ್ರಾಚೀನತೆ ಮತ್ತು ಜೀವವೈವಿಧ್ಯ ಸಂಪತ್ತಿನ ಬಗ್ಗೆ ತಿಳಿಸಿ ಅರಿವು ಮೂಡಿಸಬೇಕು.
- ನಲ್ಲೂರು ತೋಪಿನ ಪಾರಂಪರಿಕ ಮೌಲ್ಯದ ವೈಶಿಷ್ಟ್ಯಗಳು ಮತ್ತು ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಪ್ರತ್ಯೇಕ ವೆಬ್‌ಸೈಟ್ ರೂಪಿಸಬೇಕು.
- ಸರ್ಕಾರದ ಮಟ್ಟದಲ್ಲಿ ಶಾಸನಗಳನ್ನು ರೂಪಿಸಿ ಈ ಸ್ಥಳವನ್ನು ಯಾವುದೇ ರಿಯಲ್ ಎಸ್ಟೇಟ್ ನುಂಗದಂತೆ ಶಾಶ್ವತ ರಕ್ಷಣೆ ನೀಡಬೇಕು. ಬೆಳೆಯುತ್ತಿರುವ ಬೆಂಗಳೂರಿಗೆ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ರೀತಿಯಲ್ಲಿ ಇದು ಕೂಡ ಆಮ್ಲಜನಕವನ್ನು ಉತ್ಪಾದಿಸುವ ಪ್ರಮುಖ ತಾಣವಾಗಿರುವುದರಿಂದ, ಇದು ಭವಿಷ್ಯದ ಬೆಂಗಳೂರಿನ ಶ್ವಾಸಕೋಶವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಲ್ಲೂರಿನ ಹುಣಸೆ ತೋಪನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಕೂಡ ಗಟ್ಟಿಯಾಗಿ ಮಾತನಾಡಬೇಕಿದೆ. ■

ಮರದಡಿ ವಿಶ್ರಮಿಸಿದ್ದ ಕೆಂಗಲ್ ಹನುಮಂತಯ್ಯ

1956-57 ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ನಲ್ಲೂರು ಗ್ರಾಮದಲ್ಲಿ ನೂತನವಾಗಿ ಕಟ್ಟಿಸಿದ್ದ ಜನರಲ್ ಆಸ್ಪತ್ರೆಯ ಉದ್ಘಾಟನೆಗೆಂದು ಬಂದಿದ್ದರಂತೆ. ಬೆಂಗಳೂರಿನಿಂದ ನಲ್ಲೂರಿಗೆ ಆಗಮಿಸಿದ ಅವರು ಗಂಗಾಡೇವಿಗೆ ನಮಸ್ಕರಿಸಿದ್ದಾರೆ. ಸುತ್ತಮುತ್ತಲೂ ಹಲವಾರು ಎಕರೆ ಪ್ರದೇಶದಲ್ಲಿ ಸೂರ್ಯನ ಕಿರಣಗಳು ನೆಲಕ್ಕೆ ಬೀಳದಂತೆ ಬೃಹತ್ತಾಗಿ ಬೆಳೆದು ನಿಂತಿದ್ದ ಮರಗಳನ್ನು ಮತ್ತು ಅದರ ಅಡಿ ಬೆಳೆದಿದ್ದ ಹೆಚ್ಚು ಹಸಿರಿನಹುಲ್ಲು ಹಾಸನ್ನು ಕಂಡು ಪುಳಕಿತರಾಗಿ ಹುಲ್ಲಿನ ಮೇಲೆ ಮಲಗಿ ಕೆಲ ಕಾಲ ವಿಶ್ರಾಂತಿ ಪಡೆದರಂತೆ.

ಸ್ಥಳೀಯ ಮುಖಂಡರನ್ನು ಕರೆದು, 'ಇಷ್ಟು ವಿಶಾಲವಾದ ಪ್ರದೇಶ ಸರ್ಕಾರದ್ದಾಗಿರುವುದರಿಂದ ಇದನ್ನೊಂದು ಪ್ರವಾಸಿ ತಾಣವನ್ನಾಗಿ ಏಕೆ ಮಾಡಬಾರದು? ಈ ದಿಕ್ಕಿನಲ್ಲಿ ನೀವು ಪ್ರಯತ್ನಿಸಿ. ಅದಕ್ಕೆ ನಾನು ಸಹಕಾರವನ್ನು ನೀಡುತ್ತೇನೆ' ಎಂದು ತಿಳಿಸಿದ್ದರಂತೆ. ಸ್ಥಳೀಯರಾದ ರೆಡ್ಡಹಳ್ಳಿ ಆರ್. ದಾಸಪ್ಪ (ಅಂದಿನ ಎಂ.ಆರ್.ಎ) ಮತ್ತು ಕೆಂಗಲ್ ಹನುಮಂತಯ್ಯನವರು ಕಾಲೇಜು ಸಹವಾರಿಗಳಾಗಿದ್ದರಿಂದಾಗಿ ಈ ಪ್ರದೇಶಕ್ಕೆ ಆಗಾಗ್ಗೆ ಅವರು ಭೇಟಿ ನೀಡುತ್ತಿದ್ದರಂತೆ.